



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ ಎ Part - IV A	ಬೆಂಗಳೂರು, ಶುಕ್ರವಾರ, ೦೮, ಅಕ್ಟೋಬರ್, ೨೦೨೧ (ಆಶ್ವಯುಜ, ೧೬, ಶಕವರ್ಷ, ೧೯೪೩) BENGALURU, FRIDAY, 08, OCTOBER, 2021 (ASHWAYUJA, 16, SHAKAVARSHA, 1943)	ನಂ. ೮೨೬ No. 826
--------------------------	---	--------------------

GOVERNMENT OF KARNATAKA

No. DPAR 19 SAT 2020(P2)

Karnataka Government Secretariat,
Vidhana Suodha
Bengaluru, Dated:08-10-2021

NOTIFICATION

The draft of the following rules further to amend the Karnataka Administrative Tribunal (Recruitment) Rules, 1993 which the Government of Karnataka proposes to make in exercise of the powers conferred by sub-section (1) of Section 3, read with Section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of Section 3 of the said Act, for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections or suggestions may be addressed to the Secretary to Government, Department of Personnel and Administrative Reforms, Vidhana Soudha, Bengaluru-560 001.

DRAFT RULES

1. Title and Commencement.- (1) These rules may be called the Karnataka State Administrative Tribunal (Recruitment) (Amendment) Rules, 2021.

(2) They shall come into force from the date of their final publication in the Official Gazette.

2. Amendment of Schedule – In the Karnataka State Administrative Tribunal (Recruitment) Rules, 1993, in the Schedule,

(1) in the category of post of “ASSISTANT” for column (2) -

- for the words “Fifty percent by promotion from the cadre of Junior Assistants“, the words and figures “Fifty percent by promotion from the cadre of Junior Assistants and Typists in the ratio of 3:1, every 4th vacancy shall be filled from the cadre of Typists.”, shall be substituted;

(೧)

And

- ii) in column (3), for the heading “FOR PROMOTION” and the entries relating thereto, the following shall be substituted, namely,-

“**For Promotion.**- Must have put in a service of not less than five years in the cadre of Junior Assistants or Typists.

Provided that, if persons who have put in a service of not less than five years are not available, persons who have put in a service of not less than three years in the cadre of Junior Assistants or Typists may be considered for promotion”.

(2) in the category of post of “**STENOGRAPHER**” in column (3), in the heading “**FOR DIRECT RECRUITMENT**”:-

- i) in item (a), for the letters “SSLC”, the letters “PUC” shall be substituted;
and
ii) in item (b), the words “and kannada” shall be omitted.”

(3) in the category of post of “**TYPISTS**”:-

- (i) for column (2) and the entries relating thereto, the following shall be substituted namely,
“Seventy percent by Direct Recruitment; and
Thirty percent by promotion from the cadre of Group-D:

Provided that, if no suitable person is available for promotion then by Direct Recruitment.” and

- (ii) in column (3), under the heading “FOR DIRECT RECRUITMENT AND PROMOTION”, in item (a), for the letters “SSLC”, the letters “PUC” shall be substituted.

By order and in the name
of Governor of Karnataka

(NAGARATHNA V. PATIL)
Under Secretary to Government
Department of Personnel and Administrative Reforms
(Service Rules-2)

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಆಸುಇ 19 ಸೇಆನ್ಯಾ 2020(ಭಾ-2)

ಕರ್ನಾಟಕ ಸರ್ಕಾರ ಸಚಿವಾಲಯ,
ವಿಧಾನ ಸೌಧ,
ಬೆಂಗಳೂರು, ದಿನಾಂಕ:08-10-2021

ಅಧಿಸೂಚನೆ

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 ರ (1990 ರ ಕರ್ನಾಟಕ ಅಧಿನಿಯಮ 14) 3ನೇ ಪ್ರಕರಣದ (1) ನೇ ಉಪ-ಪ್ರಕರಣವನ್ನು 8ನೇ ಪ್ರಕರಣದೊಡನೆ ಓದಿಕೊಂಡಂತೆ ಇದರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕರ್ನಾಟಕ ಆಡಳಿತ ನ್ಯಾಯಮಂಡಳಿ (ನೇಮಕಾತಿ) ನಿಯಮಗಳು 1993 ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯ ಪಡಿಸಲಾದಂತೆ ಸದರಿ ಕರಡನ್ನು ಈ ಮೂಲಕ ಪ್ರಕಟಿಸಿ ಇದರಿಂದ ಬಾಧಿತರಾಗಬಹುದಾದಂತಹ ಎಲ್ಲಾ ವ್ಯಕ್ತಿಗಳ ಗಮನಕ್ಕೆ ತರಲಾಗಿದೆ ಮತ್ತು ಸದರಿ ಕರಡು ನಿಯಮಗಳನ್ನು ಅವು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚನೆ ನೀಡಿದೆ.

ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಮೇಲೆ ನಿರ್ದಿಷ್ಟಪಡಿಸಿದ ಅವಧಿಯು ಮುಕ್ತಾಯಗೊಳ್ಳುವ ಮೊದಲು ರಾಜ್ಯ ಸರ್ಕಾರದಲ್ಲಿ ಯಾವೂಬ್ಬ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನಸೌಧ, ಬೆಂಗಳೂರು-560 001 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಕರಡು ನಿಯಮಗಳು

1. **ಶೀರ್ಷಿಕೆ ಮತ್ತು ಪ್ರಾರಂಭ.-** (1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ನೇಮಕಾತಿ) (ತಿದ್ದುಪಡಿ) ನಿಯಮ, 2021 ಎಂದು ಕರೆಯತಕ್ಕದ್ದು.

(2) ಇವು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. **ಅನುಸೂಚಿಗೆ ತಿದ್ದುಪಡಿ.-** ಕರ್ನಾಟಕ ಆಡಳಿತ ನ್ಯಾಯಮಂಡಳಿ (ನೇಮಕಾತಿ) ನಿಯಮಗಳು 1993ರ ಅನುಸೂಚಿಯಲ್ಲಿ:-

(1) "ಸಹಾಯಕ" ಹುದ್ದೆಯ ಪ್ರವರ್ಗಕ್ಕೆ ಸಂಬಂಧಿಸಿದಂತೆ ಕಾಲಂ (2) ರಲ್ಲಿ

(i) "ಶೇಕಡ 50 ರಷ್ಟು ಕಿರಿಯ ಸಹಾಯಕರ ಹುದ್ದೆಯಿಂದ ಮುಂಬಡ್ತಿ ಮೂಲಕ" ಈ ಪದಗಳ ಬದಲಿಗೆ "ಶೇಕಡ 50 ರಷ್ಟು ಕಿರಿಯ ಸಹಾಯಕ ಹಾಗೂ ಬೆರಳಚ್ಚುಗಾರರ ವೃಂದದಿಂದ 3:1 ಅನುಪಾತದಲ್ಲಿ ಮುಂಬಡ್ತಿಯ ಮೂಲಕ, ಪ್ರತಿ 4ನೇ ಖಾಲಿ ಸ್ಥಾನವನ್ನು ಬೆರಳಚ್ಚುಗಾರರ ವೃಂದದಿಂದ ಬಡ್ತಿಯ ಮೂಲಕ ತುಂಬತಕ್ಕದ್ದು." ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು, ಮತ್ತು

(ii) ಕಾಲಂ (3) ರಲ್ಲಿ, "ಮುಂಬಡ್ತಿಗೆ" ಶೀರ್ಷಿಕೆ ಹಾಗೂ ಅದಕ್ಕೆ ಸಂಬಂಧಿಸಿದ ನಮೂದುಗಳ ಬದಲಿಗೆ ಈ ಕೆಳಗಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ-

"ಮುಂಬಡ್ತಿಗೆ:- ಕಿರಿಯ ಸಹಾಯಕರ ಅಥವಾ ಬೆರಳಚ್ಚುಗಾರರ ವೃಂದದಲ್ಲಿ ಐದು ವರ್ಷಗಳಿಗೆ ಕಡಿಮೆಯಿಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು:

ಪರಂತು, ಐದು ವರ್ಷಗಳಿಗಿಂತ ಕಡಿಮೆಯಿಲ್ಲದಂತೆ ಸೇವೆಯನ್ನು ಸಲ್ಲಿಸಿರುವ ನೌಕರರು ಲಭ್ಯವಿಲ್ಲದಿದ್ದಲ್ಲಿ, ಮೂರು ವರ್ಷಗಳ ಸೇವೆಯನ್ನು ಸಲ್ಲಿಸಿರುವ ಕಿರಿಯ ಸಹಾಯಕರ ಅಥವಾ ಬೆರಳಚ್ಚುಗಾರರ ವೃಂದದಲ್ಲಿನ ನೌಕರರನ್ನು ಬಡ್ತಿಗಾಗಿ ಪರಿಗಣಿಸಬಹುದು."

(2) **"ಶೀಘ್ರಲಿಪಿಗಾರರು"** ಹುದ್ದೆಯ ಪ್ರವರ್ಗಕ್ಕೆ ಸಂಬಂಧಿಸಿದಂತೆ ಕಾಲಂ (3) ರಲ್ಲಿ, "ನೇರ ನೇಮಕಾತಿ" ಶೀರ್ಷಿಕೆಯಡಿ-

(i) ಐಟಂ (a) ರಲ್ಲಿ "ಎಸ್‌ಎಸ್‌ಎಲ್ ಸಿ" ಈ ಅಕ್ಷರಗಳ ಬದಲಿಗೆ "ಪಿಯುಸಿ" ಎಂಬ ಅಕ್ಷರಗಳನ್ನು ಪ್ರತಿಸ್ಥಾಪಿಸತಕ್ಕದ್ದು; ಮತ್ತು

೪

(ii) ಐಟಂ (b) ರಲ್ಲಿ "ಮತ್ತು ಕನ್ನಡ" ಎಂಬ ಪದಗಳನ್ನು ಕೈಬಿಡತಕ್ಕದ್ದು.

(3) "ಬೆರಳಚ್ಚುಗಾರರು" ಹುದ್ದೆಯ ಪ್ರವರ್ಗಕ್ಕೆ ಸಂಬಂಧಿಸಿದಂತೆ-

(i) ಕಾಲಂ (2) ಹಾಗೂ ಅದಕ್ಕೆ ಸಂಬಂಧಿಸಿದ ನಮೂದುಗಳ ಬದಲಿಗೆ ಈ ಕೆಳಗಿನದನ್ನು
ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

"ಶೇಕಡ 70 ರಷ್ಟು ನೇರ ನೇಮಕಾತಿ ಮೂಲಕ; ಮತ್ತು

ಶೇಕಡ 30 ರಷ್ಟು ಗ್ರೂಪ್ 'ಡಿ' ವೃಂದದ ಮುಂಬಡ್ತಿ ಮೂಲಕ

ಪರಂತು, ಮುಂಬಡ್ತಿಗಾಗಿ ಸೂಕ್ತ ವ್ಯಕ್ತಿಯು ಲಭ್ಯವಿಲ್ಲದಿದ್ದಲ್ಲಿ ನೇರ ನೇಮಕಾತಿ
ಮೂಲಕ." ಮತ್ತು

(ii) ಕಾಲಂ (3) ರಲ್ಲಿ "ನೇರ ನೇಮಕಾತಿ ಮತ್ತು ಮುಂಬಡ್ತಿಗೆ" ಶೀರ್ಷಿಕೆಯಡಿ, ಐಟಂ (a)
ರಲ್ಲಿ "ಎಸ್‌ಎಸ್‌ಎಲ್ ಸಿ" ಈ ಅಕ್ಷರಗಳ ಬದಲಿಗೆ "ಪಿಯುಸಿ" ಎಂಬ ಅಕ್ಷರಗಳನ್ನು
ಪ್ರತಿಸ್ಥಾಪಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ನಾಗರತ್ನ ವಿ. ಪಾಟೀಲ್)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
(ಸೇವಾ ನಿಯಮಗಳು-2)